



ಕರ್ನಾಟಕ ಸಾಹಿತ್ಯ ಅಕಾಡೆಮಿ  
ಕನ್ನಡ ಭವನ, 2ನೇ ಮಹಡಿ, ಜಿ.ಸಿ. ರಸ್ತೆ, ಬೆಂಗಳೂರು-೫೬೦ ೦೦೨.  
ದೂ: ೦೮೦-೨೨೨೧೭೩೦ / ೨೨೧೦೬೪೬೦, E-mail: sahithya.academy@gmail.com

ಕ್ರ.ಕನ್ಬಾಳ/ಮಾಹಿತಿ ಹಕ್ಕು/2017-18

ದಿನಾಂಕ: 07.02.2018

ಜಂಟ ನಿದೇಂಶಕರು,  
ಕನ್ನಡ ಮತ್ತು ಸಂಸ್ಕೃತಿ ಇಲಾಖೆ,  
ಕನ್ನಡ ಭವನ, ಜಿ.ಸಿ.ರಸ್ತೆ,  
ಬೆಂಗಳೂರು-೫೬೦೦೦೨.

ಮಾನ್ಯರೇ,

**ವಿಷಯ:** 2013-18ರ ವರೆಗಿನ ಅಕಾಡೆಮಿಯ ಕಡತಗಳನ್ನು ಮತ್ತು  
ಮಾಹಿತಿಯನ್ನು ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸುವ ಕುರಿತು  
ಮಾಹಿತಿ ಒದಗಿಸಿರುವ ಬಗ್ಗೆ.  
**ಉಲ್ಲೇಖ:** ಜಂಟ ನಿದೇಂಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರ ಪತ್ರ  
ಸಂಖ್ಯೆ: ಡಿಕೆಸಿ/43014/2/2018, ದಿನಾಂಕ: 17.01.2018.

\*\*\*\*\*

ಮೇಲ್ಮುಂಡ ವಿಷಯದನ್ವಯ ಉಲ್ಲೇಖಿತ (01)ರನ್ವಯ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2013  
ರಿಂದ 2018ರ ವರೆಗಿನ ಮಾಹಿತಿ ಹಕ್ಕು ಅಧಿನಿಯಮ-2005ರ ಪ್ರಕಾರ 4(1)(ಎ) (ಇಲ್ಲಿಯವರೆಗೆ  
ನಿರ್ವಹಿಸಿದ ಕಡತಗಳ ವಿವರ) ಹಾಗು 4(1)(ಬಿ) (ಅಕಾಡೆಮಿಯ ಅಧಿಕಾರಿ, ಸಿಬ್ಬಂದಿ ವಿವರ, ಯೋಜನೆ,  
ಕಾರ್ಯಕ್ರಮ, ಮಾರ್ಗಸೂಚಿಗಳು, ಅಕಾಡೆಮಿ ಅನುದಾನ ಹಂಚಿಕೆ) ವಿವರಗಳನ್ನು ನಿಗದಿತ 4(1)(ಎ)  
ಮತ್ತು 4(1)(ಬಿ) ನಮೂನೆಯಲ್ಲಿ ಕ್ರೋಡ್‌ಕರಿಂದ ವಿವರಗಳನ್ನು ಸಿದ್ಧಪಡಿಸಿ ಅಕಾಡೆಮಿಯ ಜಾಲತಾಣದಲ್ಲಿ  
ಅಳವಡಿಸಲಾಗಿದ್ದು ಈ ವಿಷಯವನ್ನು ತಮ್ಮ ದಯಾಪರ ಮಾಹಿತಿಗಾಗಿ ಹಾಗು ಮುಂದಿನ ಕ್ರಮಕ್ಕಾಗಿ  
ಸಲ್ಲಿಸಿದೆ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,  
ನೆಹ್ಮ/-  
ರಿಜಿಸ್ಟ್ರೇಷನ್  
ಕರ್ನಾಟಕ ಸಾಹಿತ್ಯ ಅಕಾಡೆಮಿ



ಕರ್ನಾಟಕ ಸಾಹಿತ್ಯ ಅಕಾಡೆಮಿ

ಕನ್ನಡ ಭವನ, 2ನೇ ಮಹಡಿ, ಜಿ.ಸಿ. ರಸ್ತೆ, ಬೆಂಗಳೂರು-560 002.

ದೂ: 080-22211730 / 22106460, E-mail: sahithya.academy@gmail.com

ದಿನಾಂಕ: 07.02.2018

### ಅಧಿಸಂಖ್ಯೆ

ಮಾಹಿತಿಹಕ್ಕು ಅಧಿನಿಯಮ, 2005ರ ಪ್ರಕರಣ 4(1)(ಬಿ)ರಲ್ಲಿ ಪ್ರದರ್ಶಿತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಸಂಬಂಧಿಸಿದಂತೆ ವಿವರಗಳನ್ನು ನಾವ್ಯಜನಿಕರ ಮಾಹಿತಿಗಾಗಿ ಈ ಕೆಳಕಂಡಂತೆ ಪ್ರಕಟಿಸಲಾಗಿದೆ.

#### (i) ಪ್ರಕಾರ್ಯಗಳು ಮತ್ತು ಕರ್ತವ್ಯಗಳ ವಿವರಗಳು:

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಕಾರ್ಯಗಳು ಮತ್ತು ಕರ್ತವ್ಯಗಳು ಈ ಕೆಳಗಿನಂತಿದೆ.

1. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಧ್ಯಯನ ಮತ್ತು ಸಂಶೋಧನೆಗೆ ಉತ್ತೇಜಿಸಿ ನೀಡುವುದು.
2. ಈ ಉದ್ದೇಶಗಳ ಅಭಿವೃದ್ಧಿಗಾಗಿ ಮತ್ತು ಬೆಳವಣಿಗೆಗಾಗಿ ಬೇರೆ ಕಡೆಗಳಲ್ಲಿರುವ ಇದೆ ರೀತಿಯ ಅಕಾಡೆಮಿಗಳೊಂದಿಗೆ ಮತ್ತು ಕರ್ನಾಟಕದಲ್ಲಿರುವ ಇತರೆ ಸಂಸ್ಥೆಗಳೊಂದಿಗೆ ಸಹಕರಿಸುವುದು ಮತ್ತು ಉತ್ತೇಜಿಸಿ ನೀಡುವುದು.
3. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಚಾರಸಂಕರಣ, ಕಾರ್ಯಾಗಾರ, ಸಂವಾದ, ಉನ್ನತ ಮಟ್ಟದ ಅಕಾಡೆಮಿ ಉತ್ಪನ್ನ ಮುಂತಾದ ಕಾರ್ಯಕ್ರಮಗಳನ್ನು ನಡೆಸುವುದು. ಈ ಕಾರ್ಯಕ್ರಮಗಳನ್ನು ಅಕಾಡೆಮಿಯೇ ಸೇರವಾಗಿ ರೂಪಿಸಿ ವ್ಯವಸ್ಥೆ ಮಾಡುವುದು ಅಥವಾ ವಿವಿಧ ಸಂಘ ಸಂಸ್ಥೆಗಳೊಡನೆ ಜೊತೆ ಸಂಯುಕ್ತವಾಗಿ ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸಬಹುದು.
4. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಕ್ಕೆ ಕಾರ್ಯವನ್ನು ಮಾಡಲು ಅನುಸರಣಾ ಕಾರ್ಯಗಳನ್ನು ನೀರ್ವಹಿಸುವುದು.
5. ಕನ್ನಡ ಸಾಹಿತ್ಯ ಕ್ಷೇತ್ರದ ಪ್ರತಿಭಾನ್ವಿತರಿಗೆ ಪ್ರಶಸ್ತಿ, ಪುರಸ್ಕಾರ ಮತ್ತು ಮುನ್ತಕಗಳಿಗೆ ಬಹುಮಾನಗಳನ್ನು ನೀಡುವುದು.
6. ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಕೇಂದ್ರ ಅಕಾಡೆಮಿಗಳು ಅರ್ಪಣೆಗೊಳಿಸಿದಾಗ ಸೂಕ್ತ ಸಲಹಕೆಗಳನ್ನು ನೀಡುವುದು.
7. ಅಯಾ ಅಕಾಡೆಮಿಗಳು ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದ ಮುನ್ತಕಗಳನ್ನು ಪ್ರಕಟಿಸುವುದು.
8. ಅಕಾಡೆಮಿಗಳು ತಮ್ಮ ತಮ್ಮ ಕ್ಷೇತ್ರದ ಪ್ರತಿಭಾನ್ವಿತರಿಗೆ ಪ್ರಶಸ್ತಿ ಪುರಸ್ಕಾರ ಹಾಗೂ ಬಹುಮಾನಗಳನ್ನು ಪ್ರತಿ ವರ್ಷವೂ ನೀಡುವುದು.
9. ಅಕಾಡೆಮಿಗಳು ತಮ್ಮ ತಮ್ಮ ಕ್ಷೇತ್ರದ ಪ್ರತಿಭಾನ್ವಿತರಿಗೆ ಪ್ರಶಸ್ತಿ ಪುರಸ್ಕಾರ ಹಾಗೂ ಬಹುಮಾನಗಳನ್ನು ಪ್ರತಿ ವರ್ಷವೂ ನೀಡುವುದು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ವ್ಯವಹರಣೆಯನ್ನು ಈ ಕೆಳಗೆ ಸೂಚಿಸಿರುವ ಸಿಬ್ಬಂದಿ ಮುಖಾಂತರ ನಿರ್ವಹಿಸಲಾಗುತ್ತಿದೆ:

ಕ್ರ.ನಂ.	ಅಧಿಕಾರಿ/ಸಿಬ್ಬಂದಿ ಹೆಸರು	ಪದನಾಮ
1.	ರಿಜಿಸ್ಟ್ರಾರ್	ಸರ್ಕಾರಿ ಅಧಿಕಾರಿ
2.	ಬೆರಳಿಷ್ಟುಗಾರರು	ಸಂಚಿತ ವೇತನದ ಸಿಬ್ಬಂದಿ
3.	ಮುಸ್ತಕ ಮಾರಾಟ ಸಹಾಯಕರು	ಸಂಚಿತ ವೇತನದ ಸಿಬ್ಬಂದಿ
4.	ದಲಾಯಿತ	ಸಂಚಿತ ವೇತನದ ಸಿಬ್ಬಂದಿ
5.	ವಿಷಯ ನಿರ್ವಾಹಕರು	ಹೊರಗುತ್ತಿರುವ ಸಿಬ್ಬಂದಿ
6.	ಪ್ರಕಟಣಾ ಸಹಾಯಕರು	ಹೊರಗುತ್ತಿರುವ ಸಿಬ್ಬಂದಿ
7.	ಲೆಕ್ಕಪತ್ರ ಸಹಾಯಕರು	ಹೊರಗುತ್ತಿರುವ ಸಿಬ್ಬಂದಿ
8.	ಕಂಪೌಟರ್ ಆಪ್ಲೇಟರ್	ಹೊರಗುತ್ತಿರುವ ಸಿಬ್ಬಂದಿ

## (ii) ಅಧಿಕಾರಿಗಳ ಮತ್ತು ನೋಕರರ ಅಧಿಕಾರಗಳು ಮತ್ತು ಕರ್ತವ್ಯಗಳು

### 1. ದಲಾಯಿತ:

- ಅಕಾಡೆಮಿಯ ಕಚೇರಿಯ ಸ್ಥಳವನ್ನು ಸ್ವತ್ವಾಗಿ ಮತ್ತು ಒಪ್ಪಾಗಿ ನಿರ್ವಹಿಸುವುದು.
- ಕಾಗದ ಪತ್ರಗಳು ಮತ್ತು ಕಡತಗಳನ್ನು ಇತರೆ ಇಲಾಖೆ/ ಕಚೇರಿಗಳಿಗೆ ತಲುಪಿಸುವುದು.
- ಟಿಪಾಲು ಶಾಖೆಯಿಂದ ರವಾನೆಯಾಗುವ ಪತ್ರಗಳನ್ನು ಅಕಾಡೆಮಿಯಿಂದ ಇತರೆ ಇಲಾಖೆ ಕಚೇರಿಗಳಿಗೆ ಕಳುಹಿಸಲು/ ಅಂಚೆ ಮುಖಾಂತರ ಕಳುಹಿಸಲು ಸೂಕ್ತ ಕಾರ್ಯ ನಿರ್ವಹಿಸುವುದು.
- ಬಟ್ಟವಾಡಿಗೆ ಅಗತ್ಯವಿರುವ ಪೂರ್ವಭಾವಿ ಕೆಲಸಗಳನ್ನು ನಿರ್ವಹಿಸುವುದು.
- ಅಕಾಡೆಮಿಗೆ ಆಗಮಿಸುವ ಅತಿಥಿಗಳಿಗೆ ಕಾಫಿ, ಟೀ ಇತ್ಯಾದಿಗಳನ್ನು ತರುವುದು.
- ಅಕಾಡೆಮಿಯ ಕಾರ್ಯಕ್ರಮಗಳು ಬೆಂಗಳೂರಿನ ಹೊರಗೆ ಇದ್ದಾಗ ಸಹಾಯಕರಾಗಿ ಕೆಲಸ ನಿರ್ವಹಿಸುವುದು.
- ಅಧ್ಯಕ್ಷರು ಮತ್ತು ರಿಜಿಸ್ಟ್ರಾರ್ ಸೂಚಿಸುವ ಇನ್ಸೈತರ ಕೆಲಸಗಳು

### 2. ಮುಸ್ತಕ ಮಾರಾಟ ಸಹಾಯಕರು:

- ಅಕಾಡೆಮಿಯ ಪ್ರಕಟಣೆಗಳ ಮಾರಾಟದ ಸಂಪರ್ಕ ಜವಾಬ್ದಾರಿ
- ಅಕಾಡೆಮಿಯ ಅನಿಕೆತನ ತ್ಯಾಪ್ತಾಸಿಕ ಪ್ರಕಟಣೆಯ ವಾರ್ಷಿಕ/ ಆಜ್ಞಾವ ಸದಸ್ಯರ ಪಟ್ಟಿ ನಿರ್ವಹಣೆ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಕೆಲಸ ಕಾರ್ಯಗಳು.
- ಅಕಾಡೆಮಿಯ ಟಿಪಾಲು ವಿಭಾಗದ (TO) ಕೆಲಸ ಕಾರ್ಯಗಳು.
- ಅಕಾಡೆಮಿಯಿಂದ ರವಾನೆಯಾಗುವ ಎಲ್ಲ ಪತ್ರಗಳ ದಾಖಲೆ ನಿರ್ವಹಣೆ
- ಅಕಾಡೆಮಿಯ ಪ್ರಕಟಣೆಗಳ ದಾಸ್ತಾನು ನಿರ್ವಹಣೆ
- ಅಕಾಡೆಮಿಯ ಕಾರ್ಯಕ್ರಮಗಳ ದಾಖಲೆಕರ್ತಾದ ನಿರ್ವಹಣೆ, ಪತ್ರಿಕೆಗಳಲ್ಲಿ ಬಂದ ಅಕಾಡೆಮಿಗೆ ಸಂಬಂಧಿಸಿದ ಫೋಟೋ, ಸುದ್ದಿಯ ದಾಖಲೆ ನಿರ್ವಹಣೆ
- ವಾತಾವರಣೆ ಸುದ್ದಿ ಪತ್ರಿಕೆಗೆ ಅಗತ್ಯವಿರುವ ದಾಖಲೆಗಳನ್ನು ಒದಗಿಸುವುದು
- ಅಕಾಡೆಮಿಯ ಕಾರ್ಯಕ್ರಮಗಳು ಬೆಂಗಳೂರಿನ ಹೊರಗೆ ಇದ್ದಾಗ ಮುಸ್ತಕ ಮಾರಾಟವನ್ನು ನೋಡಿಕೊಳ್ಳುವುದು

- ಅಧ್ಯಕ್ಷರು ಮತ್ತು ರಿಜಿಸ್ಟ್ರಾರ್ ಸೂಚಿಸುವ ಇನ್ನಿತರ ಕೆಲಸಗಳು

### 3. ಬೇರಳಿಂಬಣಾರರು:

- ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಸಂಪರ್ಕ ಪತ್ರ ವ್ಯವಹಾರ
- ಅಹಾನ ಪತ್ರಿಕೆಯ ಕರಡು ಸಿದ್ಧಪಡಿಸುವುದು
- ಎಲ್ಲ ಸಭೆಗಳ ನಡೆವಳಿಗಳನ್ನು ಸಿದ್ಧಪಡಿಸುವುದು
- ಗೌರವ ಪ್ರಶಸ್ತಿ / ಪುಸ್ತಕ ಬಹುಮಾನಕ್ಕೆ ಸಂಬಂಧಿಸಿದ ಸಂಪರ್ಕ ಪ್ರಕ್ರಿಯೆಯ ಜವಾಬ್ದಾರಿ
- ಮಾರಾನನದ ಪ್ರಕ್ರಿಯೆಯ ಜವಾಬ್ದಾರಿ.
- ಮಾಹಿತಿಹಕ್ಕು ಕಾಯ್ದಿಯಡಿ ಬಂದ ಪತ್ರಗಳ ಕಡತಗಳ ನಿರ್ವಹಣೆ.
- ಸಾಹಿತೀಗಳ ವಿಳಾಸಪಟ್ಟಿ ಸಿದ್ಧಪಡಿಸುವುದು.
- ಅಕಾಡೆಮಿಯು ಕೇಂದ್ರ ಸ್ಥಾನ ಮತ್ತು ರಾಜ್ಯದ ಇತರೆ ಎಲ್ಲ ಸ್ಥಳಗಳಲ್ಲಿ ಏರ್ಪಡಿಸುವ ಕಾರ್ಯಕ್ರಮ/ ಸಮಾರಂಭಗಳ ಆಯೋಜನೆಗಾಗಿ ಮೇಲಭಿಕಾರಿಗಳಿಗೆ ಸಹಾಯ (ಲೇಖಕರು/ ಕವಿಗಳು/ ಸದಸ್ಯರುಗಳಿಗೆ ದೂರವಾಣಿ ಮಾಡುವುದು ಇತರೆ)
- ಅಧ್ಯಕ್ಷರು ಮತ್ತು ರಿಜಿಸ್ಟ್ರಾರ್ ಸೂಚಿಸುವ ಇನ್ನಿತರ ಕೆಲಸಗಳು

### 4. ವಿಷಯ ನಿರ್ವಹಣೆ:

- ಅಕಾಡೆಮಿಯ ಎಲ್ಲ ಕಡತಗಳನ್ನು ಮಂಡಿಸುವುದು
- ನಿಯಮಾನುಸಾರ ಟಿ.ಡಿ.ಎಸ್. ಕಡಿತಗೊಳಿಸುವುದು
- ಅಕಾಡೆಮಿಯ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಅನುವ ವೆಚ್ಚಗಳಿಗೆ ಅಗತ್ಯವಿರುವಲ್ಲಿ ನಿಯಮಾನುಸಾರ ದರಪಟ್ಟಿ ಪಡೆಯುವುದು
- ಅಕಾಡೆಮಿಯ ಬೈಲಾ ಅನ್ಯಯ ಸಂಪನ್ಹೂಲ ವ್ಯಕ್ತಿಗಳು, ಲೇಖಕರು, ಸಂಪಾದಕರುಗಳ ಗೌರವ ಸಂಭಾವನೆ ಪಾಠೀಸಲು ವ್ಯವಸ್ಥೆ ಮಾಡುವುದು
- ವಾರ್ಷಿಕ ಲೆಕ್ಕ ತಪಾಸಣೆ ಮಾಡಿಸುವುದು, ವಾರ್ಷಿಕ ವರದಿ ಸಿದ್ಧಪಡಿಸುವುದು
- ಅಕಾಡೆಮಿಯ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ ಕಡತಗಳ ನಿರ್ವಹಣೆ
- ಅಕಾಡೆಮಿಯ ಇತರ ಧಾನ್ಯಾನು ನಿರ್ವಹಣೆ
- ಅಧ್ಯಕ್ಷರು ಮತ್ತು ರಿಜಿಸ್ಟ್ರಾರ್ ಸೂಚಿಸುವ ಇನ್ನಿತರ ಕೆಲಸಗಳು

### 5. ಲೆಕ್ಕಪತ್ರ ಸಹಾಯಕರು:

- ಬ್ಯಾಂಕ್ ವಹಿವಾಟಿನ ಸಂಪರ್ಕ ಜವಾಬ್ದಾರಿ
- ಎಲ್ಲ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಹಾಗೂ ಲೇಖಕರು / ಸಂಪಾದಕರಿಗೆ
- ಸಂಬಂಧಿಸಿದಂತೆ ಆರ್.ಟಿ.ಜಿ.ಎಸ್. ಪಾಠೀಗೆ ಅಗತ್ಯವಿರುವ ಬ್ಯಾಂಕ್ ವಿವರಗಳನ್ನು
- ಪಡೆದು ಪಾಠೀಗೆ ಕ್ರಮವಹಿಸುವುದು
- ಬ್ಯಾಂಕ್ ಖಾತೆಯ ಮರುಹೊಂದಾಣಿಕೆ
- ಕ್ಯಾರ್ಡ್ ಬುಕ್ ನಿರ್ವಹಣೆ
- ಸಭೆಗೆ ಸಂಬಂಧಿಸಿದಂತೆ ಹಾಜರಾತಿ ಮೊದಲಾದ ಅಗತ್ಯ ಧಾವಲೆಗಳನ್ನು ನಿರ್ವಹಿಸಿ

- ನಿಯಮಾನುಸಾರ ಸಭಾ ಭಕ್ತಿ, ಪ್ರಯಾಣಭಕ್ತಿಗೆ ವ್ಯವಸ್ಥೆ ಮಾಡುವುದು
- ಅಕಾಡೆಮಿಗೆ ಒಳಬರುವ ಪತ್ರಗಳ ದಾಖಲೆ ನಿರ್ವಹಣೆ
- ಲೇಖನ ಸಾಮರ್ಪಿ ದಾಸ್ತಾನು ನಿರ್ವಹಣೆ.
- ವಿಷಯ ನಿರ್ವಹಣೆಗಳಿಗೆ ಸಹಾಯಕರಾಗಿ ಕಾರ್ಯನಿರ್ವಹಿಸುವುದು.
- ಅಧ್ಯಕ್ಷರು ಮತ್ತು ರಿಜಿಸ್ಟ್ರಾರ್ ಸೂಚಿಸುವ ಇನ್ನಿತರ ಕೆಲಸಗಳು.

#### **6. ಪ್ರಕಟಣಾ ಸಹಾಯಕರು:**

- ಅಕಾಡೆಮಿಯ ಪ್ರಕಟಣೆಗಳ ಸಂಪಾದನೆ ಜವಾಬ್ದಾರಿ
- ಸಂಪಾದಕರು/ಲೇಖಕರೊಂದಿಗೆ ಪತ್ರ ವ್ಯವಹಾರ
- ಅಕಾಡೆಮಿಯ ನಿಯಮದಂತೆ ಲೇಖಕರು/ಸಂಪಾದಕರಿಗೆ ಗೌರವ ಸಂಭಾವನೆ ಪಾಠೀಸಲು ವ್ಯವಸ್ಥೆ ಮಾಡುವುದು
- ಕರಡು ತಿದ್ದುವುದು, ಪರಿಶೀಲನೆ ಮೊದಲಾದ ಎಲ್ಲ ಪ್ರಕ್ರಿಯೆಗಳನ್ನು ಕ್ರಮಬದ್ಧವಾಗಿ ಅಧ್ಯಕ್ಷರ ಗಮನಕ್ಕೆ ತಂದು ನಿರ್ವಹಿಸುವುದು
- ಹಂಸಪ್ರತಿಗಳು, ಸಿ.ಡಿ.ಗಳ ಸಂರಕ್ಷಣೆ
- ಪ್ರಕಟಣೆಗೆ ಸಂಬಂಧಿಸಿದ ಕಡತಗಳ ನಿರ್ವಹಣೆ
- ಅಧ್ಯಕ್ಷರು ಮತ್ತು ರಿಜಿಸ್ಟ್ರಾರ್ ಸೂಚಿಸುವ ಇನ್ನಿತರ ಕೆಲಸಗಳು

#### **7. ಕಂಪ್ಯೂಟರ್ ಆಪ್ರೇಟರ್:**

- ಅಕಾಡೆಮಿಯ ಎಲ್ಲಾ ಕಡತಗಳಿಗೆ ಸಂಬಂಧಿಸಿದ (ಸಭೆ, ಕಾರ್ಯಕ್ರಮ, ಕಮ್ಪ್ಯೂಟ್, ಶಿಬಿರ ಇನ್ನಿತರ ಕಡತಗಳು) ಟಿಪ್ಪಣಿ ಮತ್ತು ವ್ಯವಹಾರ ಮುಟ್ಟಿಗಳ ಡಿ.ಟಿ.ಪಿ. ನಿರ್ವಹಣೆ
- ಅಕಾಡೆಮಿಯ ಎಲ್ಲಾ ಸಭೆ, ಕಾರ್ಯಕ್ರಮ, ಕಮ್ಪ್ಯೂಟ್, ಶಿಬಿರ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರಿಗೆ ಗೌರವ ಸಂಭಾವನೆ ಪಾಠೀಗೆ ಬಾಂಕ್ ಗೆ ಪತ್ರ ಸಿದ್ದಪಡಿಸುವುದು.
- ಅಧ್ಯಕ್ಷರು ಮತ್ತು ರಿಜಿಸ್ಟ್ರಾರ್ ಸೂಚಿಸುವ ಇನ್ನಿತರ ಕೆಲಸಗಳು

#### **8. ರಿಜಿಸ್ಟ್ರಾರ್:** ಮೇಲೆ ಕಲಂ(1)ರಲ್ಲಿ ಸೂಚಿಸಿರುವ ಕನಾಟಕ ಸಾಹಿತ್ಯ ಅಕಾಡೆಮಿಯ ಪ್ರಕಾರ್ಯಗಳು ಮತ್ತು ಕರ್ತವ್ಯಗಳಿಗೆ ಸಂಬಂಧಿಸಿದಂತೆ ಕೇಂದ್ರಸಾಂಸದರ್ಶಿ ಮತ್ತು ರಾಜ್ಯದ ಇತರೆ ಎಲ್ಲಾ ಸ್ಫಳಗಳಲ್ಲಿ ಕಾರ್ಯಕ್ರಮಗಳನ್ನು ಸಮಾರಂಭಿಸಿದರೂ ಸಮಿತಿಯ/ ಅಧ್ಯಕ್ಷರ ಸೂಚನೆಗಳ ಮೇರೆಗೆ ಅಯೋಜಿಸಲು ಎಲ್ಲಾ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು. ಹೀಗೆ ಅಯೋಜಿಸಲಾದ ಎಲ್ಲಾ ಕಾರ್ಯಕ್ರಮಗಳು ಸೂಕ್ತವಾಗಿ, ಅಭ್ಯರ್ಥಿಗಳಿಗೆ ನೆರವೇರುವಂತೆ ಸೋಡಿಕೊಳ್ಳುವುದು. ಅಕಾಡೆಮಿಯ ಎಲ್ಲಾ ಕೆಲಸ ಕಾರ್ಯಗಳು ಸುಸೂತ್ವವಾಗಿ ನೆರವೇರುವಂತೆ ಸೋಡಿಕೊಳ್ಳುವುದು.

(iii) ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆ ಮಾರ್ಗ ಒಳಗೊಂಡಂತೆ ನಿರ್ಣಯಕ್ಕೆಗೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸುವ ಕಾರ್ಯ ವಿಧಾನ.

ವಿವರ ನಿರ್ವಾಹಕರು	ಅಕಾಡೆಮಿಯ ಕ್ರಿಯಾಯೋಜನೆಯಂತೆ ಸಮಿತಿಯು ತೆಗೆದುಕೊಳ್ಳುವ ನಿರ್ಣಯಗಳನ್ನು ಕಾರ್ಯಕ್ರಮಗಳ ಕಡತಗಳನ್ನು ತೆರೆಯುವುದು. ಹಾಗೂ ಅದನ್ನು ನಿಯಮಾನುಸಾರ ನಿರ್ವಹಿಸಿ ರಿಜಿಸ್ಟ್ರೇಷನ್, ಲೆಕ್ಕಾಧಿಕಾರಿಗಳಿಗೆ ಕಡತವನ್ನು ಮಂಡಿಸುವುದು.
ರಿಜಿಸ್ಟ್ರೇಷನ್	<p>ಕಾರ್ಯ ವಿಧಾನ: ಅಕಾಡೆಮಿಯ ರಿಜಿಸ್ಟ್ರೇಷನ್ ರವರು ಅಕಾಡೆಮಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿದ್ದು, ಅಕಾಡೆಮಿಯ ಸಾಫ್ಟೀನ್‌ಬಹುದಾದ ಸಾಧ್ಯಾಯಿಸಮಿತಿ ಮತ್ತು ಇತರ ಸಮಿತಿಯ ಪದನಿರ್ಮಿತ್ತ ಸದಸ್ಯ ಕಾರ್ಯಕ್ರಮಗಳಿಗೆ ಕಾರ್ಯ ನಿರ್ವಹಿಸತಕ್ಕದ್ದು.</p> <p>ಕರ್ತವ್ಯಗಳು:</p> <ul style="list-style-type: none"> <li>* ಅಕಾಡೆಮಿಯ ದಾಖಲೆಗಳು, ಸ್ವತ್ತುಗಳನ್ನು ಸಂರಕ್ಷಿಸುವುದು.</li> <li>* ಅಧಿಕೃತ ಪತ್ರ ವ್ಯವಹಾರ ನಡೆಸುವುದು.</li> <li>* ಅಕಾಡೆಮಿಯ ಸಂಪರ್ಕ ಅಡಳಿತ ಮತ್ತು ಸಿಬ್ಬಂದಿ ಮೇಲ್ವಿಚಾರಣೆ.</li> <li>* ಅಕಾಡೆಮಿಯ ಮತ್ತು ಅಕಾಡೆಮಿಯಿಂದ ನೇಮಕಗೊಂಡ ಎಲ್ಲಾ ಸಮಿತಿಗಳ ಸಭಾ ನೋಟೀಸು ನೀಡುವುದು, ಸಭಾ ನಡವಳಿಗಳನ್ನು ಸಿದ್ಧಪಡಿಸುವುದು ಮತ್ತು ನಿರ್ವಹಿಸುವುದು.</li> <li>* ಅಕಾಡೆಮಿಯಿಂದ ಅನುಮೋದಿತ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು, ಅಕಾಡೆಮಿಯ ಪರವಾಗಿ ಕರಾರುಗಳಿಗೆ ರುಜು ಹಾಕುವುದು.</li> <li>* ಅಕಾಡೆಮಿಯ ಲೆಕ್ಕಪತ್ರಗಳನ್ನು ನಿರ್ವಹಿಸುವುದು, ಸ್ವತ್ತ ಮತ್ತು ವಿನಿಯೋಗಗಳ ವ್ಯವಸ್ಥೆ ನೋಡಿಕೊಳ್ಳತಕ್ಕದ್ದು, ವಾರ್ಷಿಕ ಅಂದಾಜುಗಳನ್ನು ಮತ್ತು ಲೆಕ್ಕಪತ್ರಗಳ ವಿವರಣೆಗಳನ್ನು ಅಧ್ಯಕ್ಷ ಸದಸ್ಯರ ಸಮಾಲೋಚನೆಯಿಂದ ತಯಾರಿಸುವ ಮತ್ತು ಅಕಾಡೆಮಿಗಳಿಗೆ ಅವುಗಳನ್ನು ಒಳಗೊಂಡಿರತಕ್ಕದ್ದು.</li> <li>* ಅಕಾಡೆಮಿಯು ವಹಿಸಿಕೊಡಬಹುದಾದಂತಹ ಇತರ ಕೆಲಸ ಕಾರ್ಯಗಳು.</li> </ul> <p>ಕ್ರಿಯಾಯೋಜನೆ ಸಿದ್ಧಪಡಿಸಲು ಅಧ್ಯಕ್ಷರು ಹಾಗೂ ಸದಸ್ಯರಿಗೆ ಸೆರಬಾಗುವುದು. ಅಕಾಡೆಮಿಯ ಎಲ್ಲಾ ಸಭೆಗಳನ್ನು ಅಧ್ಯಕ್ಷ ಸೂಚನೆಯ ಮೇರೆಗೆ ಕೈಗೊಳ್ಳುವುದು ಹಾಗೂ ಸಭೆಯ ನಿರ್ಣಯಗಳನ್ನು ಸಿದ್ಧಪಡಿಸಿ ಅದರಂತೆ ಕ್ರಮವಹಿಸುವುದು.</p>

#### (iv) ಕಾರ್ಯಗಳ ನಿರ್ವಹಣೆಗೆ ರಾಖಿಸಿಕೊಂಡಿರುವ ಸೂತ್ರಗಳು

1. ದಲಾಯತ್ತಾರ್ಥಿ: ಅಯಾ ದಿನಗಳಂದು ವಹಿಸಲಾದ ಕಾರ್ಯಗಳನ್ನು ಅಂದೇ ನಿರ್ವಹಿಸುವುದು.
2. ಮನುಕೆ ಮೂರಾಟ ಸಹಾಯಕರು: ಅಯಾ ದಿನಗಳಂದು ವಹಿಸಲಾದ ಕಾರ್ಯಗಳನ್ನು ಅಂದೇ ನಿರ್ವಹಿಸುವುದು.
3. ಬೆರಳಿಕ್ಕುಗಾರರು: ಅಯಾ ದಿನಗಳಲ್ಲಿ ಅವಶ್ಯಕತೆ ಬೀಳುವ ಬೆರಳಿಕ್ಕು ಕಾರ್ಯವನ್ನು ಅಂದೇ ನಿರ್ವಹಿಸುವುದು.

4. ಕಂಪ್ಯೂಟರ್ ಅಪ್ಲೋಡರ್: ಅಕಾಡೆಮಿಗೆ ಆಯಾ ದಿನಗಳಲ್ಲಿ ಅವಶ್ಯಕತೆ ಬೀಳುವ ಡಿ.ಟಿ.ಪಿ. ಕಾರ್ಯವನ್ನು ಅಂದೇ ನಿರ್ವಹಿಸುವುದು.
5. ವಿಷಯ ನಿರ್ವಹಕರು: ಕಡತಗಳನ್ನು ಆಡ್ಯತೆಯ ಮೇರೆಗೆ ಆರಂಭಿಸಿ ರಿಜಿಸ್ಟ್ರಾರ್, ಲೆಕ್ಕಾಧಿಕಾರಿಗಳಿಗೆ ಸಲ್ಲಿಸುವುದು.
6. ಲೆಕ್ಕಪತ್ರ ಸಹಾಯಕರು: ಆಯಾ ದಿನಗಳಂದು ಬ್ಯಾಂಕಿಗೆ ಸಲ್ಲಿಸುವ ಪತ್ರಗಳನ್ನು ಅಂದೇ ನಿರ್ವಹಿಸುವುದು.
7. ಪ್ರಕಟಣಾ ಸಹಾಯಕರು: ಆಯಾ ದಿನಗಳಲ್ಲಿ ಅವಶ್ಯಕತೆ ಬೀಳುವ ಪತ್ರ, ಕರಡು ಕಳುಹಿಸುವಿಕೆ, ಸಂಭಾವನೆ ಇತ್ಯಾದಿ ಪ್ರಕಟಣೆಗೆ ಸಂಬಂಧಿಸಿದ ಕಾರ್ಯವನ್ನು ಅಂದೇ ನಿರ್ವಹಿಸುವುದು.
8. ರಿಜಿಸ್ಟ್ರಾರ್: ಕ್ರಿಯಾರ್ಥಿಗಳನ್ನು ಕಾರ್ಯಕ್ರಮಗಳು ಅನುಷ್ಠಾನಗೊಳ್ಳಲು ಅಗತ್ಯವಿರುವ ಸಭೆಗಳನ್ನು ಏರ್ಪಡಿಸಿ ಅದರ ನಿರ್ಣಯಗಳನ್ನು ಕಾರ್ಯಗತಗೊಳಿಸುವುದು. ನಿಯಮನುಸಾರ ಹಣಕಾಸಿನ ನಿರ್ವಹಕರಿಗೆ ಮಾಡುವುದು. ಅಧಿಕೃತ ಪತ್ರ ವ್ಯವಹಾರವನ್ನು ನಡೆಸುವುದು.

(v) ಕಾರ್ಯಗಳನ್ನು ನೆರವೇರಿಸುವುದಕ್ಕಾಗಿ ಅಕಾಡೆಮಿ ಹೊಂದಿರುವ ಅಧಿಕಾರ ಅಧಿಕಾರ ನಿಯಂತ್ರಣದಲ್ಲಿರುವ ಉದ್ದೇಶಿಗಳು ಬಳಸುವ ನಿಯಮಗಳು, ವಿಸಿಯಮಗಳು, ಅನುಮಂಜಿಗಳು, ಕೈಪಿಡಿಗಳು ಮತ್ತು ದಾಖಲೆಗಳು

ಅಕಾಡೆಮಿಯ ಅಂಗರಚನೆ ಹಾಗೂ ಉಪನಿಬಂಧನೆಯಂತೆ ಕಾರ್ಯನಿರ್ವಹಿಸುವುದು.

(vi) ಅಕಾಡೆಮಿಯ ಹೊಂದಿರುವ ಅಧಿಕಾರ ಇದರ ನಿಯಂತ್ರಣದಲ್ಲಿರುವ ದಸ್ತಾವೇಜುಗಳ ಪ್ರವರ್ಗಗಳ ವಿವರ ಹಾಗೆ:

ಅಕಾಡೆಮಿಯ ಅಧಿಕಾರಿಗಳು/ ನೌಕರರ ವೈಯಕ್ತಿಕ ಕಡತಗಳ ಹೊರತಾಗಿ ಬೇರೆ ಯಾವುದೇ ದಸ್ತಾವೇಜುಗಳನ್ನು ಇಟ್ಟಿರುವುದಿಲ್ಲ. ಅಕಾಡೆಮಿಯು ಕನ್ನಡ ಸಾಹಿತ್ಯ ಕ್ಷೇತ್ರದ ಅಭಿವೃದ್ಧಿ/ ಉದ್ದೇಶಕ್ಕಾಗಿ ಆಡಳಿತಾತ್ಮಕವಾಗಿ ಕನ್ನಡ ಮತ್ತು ಸಂಸ್ಕೃತ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆ ಆಗಿದೆ. ಸರ್ಕಾರದ ಅಧೀಕ್ಷಗಳು, ಸುತ್ತೋಲೆಗಳು ಅಕಾಡೆಮಿಗೆ ಬರುತ್ತಿಲ್ಲ. ಹಾಗಾಗಿ ದಸ್ತಾವೇಜು ಇಟ್ಟಿರುವುದಿಲ್ಲ.

(vii) ಕಾರ್ಯನೀತಿ ರಚನೆ ಅಧಿಕಾರ ಅಧಿಕಾರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚನೆಯಲು ಅಧಿಕಾರ ಅವರ ಪ್ರಾತಿನಿಧಿವಿರುವಂತೆ ಮಾಡಲು ಇರುವಂತೆ ವ್ಯವಸ್ಥೆಯ ವಿವರಗಳು.

ಸಾರ್ವಜನಿಕ ವ್ಯಕ್ತಿಗಳು ಅಕಾಡೆಮಿಯ ಅಧ್ಯಕ್ಷರು ಹಾಗೂ ರಿಜಿಸ್ಟ್ರಾರ್, ಜೊತೆಯಲ್ಲಿ ಸಾಹಿತ್ಯಕ ವಿಷಯಗಳಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಬಹುದು.

(viii) ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಧಿಕಾರ ಇತರ ನಿಕಾಯಗಳು ಮತ್ತು ಅಧಿಕಾರಿಗಳಾಗಿ ಅಧಿಕಾರ ಅಧಿಕಾರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಧಿಕಾರ ಹೆಚ್ಚು ವ್ಯಕ್ತಿಗಳನ್ನೊಳಗೊಂಡ ಮಂಡಳಿಗಳ, ಪರಿಷತ್ತುಗಳ, ಸಮಿತಿಗಳ ಮತ್ತು ಇತರ ನಿಕಾಯಗಳ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಧಿಕಾರ ಅಂತಹ ಸಭೆಗಳ ನಡೋವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುದರ ವಿವರ.

ಅಕಾಡೆಮಿಯ ಸ್ಥಾಯಿ ಸಮಿತಿ, ಸರ್ವಸದಸ್ಯರ ಸಭೆ ಮತ್ತು ಉಪಸಮಿತಿ ಸಭೆಗಳಿಗೆ ಆಯಾ ಸಮಿತಿಯ ಸದಸ್ಯರು ಮಾತ್ರ ಹಾಜರಿರಬೇಕಾಗುತ್ತದೆ. ಅಂತಹ ಸಭೆಗಳ ನಡೋವಳಿಗಳು ಸಾರ್ವಜನಿಕರಿಗೆ ಲಭ್ಯವಿರುತ್ತವೆ.

**ಕರ್ನಾಟಕ ಸಾಹಿತ್ಯ ಅಕಾಡೆಮಿ**  
**ಅಧ್ಯಕ್ಷರು/ಸದಸ್ಯರ ಪಟ್ಟಿ (2017–2020)**

	ಅಧ್ಯಕ್ಷರು/ ಸದಸ್ಯರ ವಿಳಾಸ		ಸದಸ್ಯರ ವಿಳಾಸ
	ಡಾ. ಅರವಿಂದ ಮಾಲಗತ್ತಿ ಅಧ್ಯಕ್ಷರು ಕರ್ನಾಟಕ ಸಾಹಿತ್ಯ ಅಕಾಡೆಮಿ ಕನ್ನಡ ಭಾವನ, ಜಿ.ಸಿ. ರಸ್ತೆ ಬೆಂಗಳೂರು- 560002 (080-22211730/ 22106460) 94483 42469		
1)	ಸದಸ್ಯರು: ಡಾ. ಶಿವಗಂಗಾ ರಮ್ಮ ನಿದೇಶಕರು, ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಡತಗಂಬಿ, ಆಳಂದ ರೋಡ್, ಕಲಬುರಗಿ- 585311 92428-63908	2)	ಶ್ರೀ ಬಿ.ಎ. ಹರಪನಹಳ್ಳಿ ಮಾರ್ಕೆಟ್ ರೋಡ್, ಮುಳಗುಂದ- 582117 ಗದಗ ತಾಲೂಕು/ ಗದಗ ಜಿಲ್ಲೆ 99451-35718
3)	ಡಾ. ಕೆ.ಶಿವಿತಾ ಶಿ. ಕುಸುಗಲ್ಲಿ ನಂ. 56, ಕುಲಕಣ್ಣ ಲೇ ಷೈಟ್ ರಾಮತೀರ್ಥನಗರ, ಬೆಳಗಾವಿ - 590015 98869-72555	4)	ಶ್ರೀಮತಿ ಸಾವಿತ್ರಿ ಮುಜುಮದಾರ್ ಅಂಚಿ: ಹಿರೇಸಿಂಫೋಗಿ- 583 285 ಕೊಪ್ಪಳ ತಾಲೂಕು, ಕೊಪ್ಪಳ ಜಿಲ್ಲೆ 98869-22815
5)	ಶ್ರೀ ಅಶೋಕ ಬ ಹಳ್ಳಿಯವರ್ ‘ಬೆಳದಿಂಗಳು’ ವಿವೇಕಾನಂದನಗರ ಹಿರೇಕೆರೂರು- 581111 ಹಾವೇರಿ ಜಿಲ್ಲೆ 99863-44291	6)	ಶ್ರೀ ಸಿದ್ಧಲೀಂಗಪ್ಪ ಬೀಳಗಿ ಉಪನ್ಯಾಸಕರು, ಮಹಾಂತನಗರ ಹುನಗುಂದ- 587 118 ಬಾಗಲಕೋಟೆ ಜಿಲ್ಲೆ 94485-41356
7)	ಡಾ. ರಂಗನಾಥ ಕಂಟಿನಕುಂಟೆ ಕನ್ನಡ ಸಹಾಯಕ ಪ್ರಾಧಾರ್ಯಕರು ಸರ್ಕಾರಿ ಪ್ರಥಮ ದಜ್ಞ ಕಾಲೇಜು ಹೊನ್ನಾವರ, ಉತ್ತರ ಕನ್ನಡ ಜಿಲ್ಲೆ 9591 00 1646	8)	ಡಾ. ರಾಜಶೇಖರ ಮತಪತಿ (ರಾಗಂ) ನಂ. 301, 11ನೇ ಕ್ರಾನ್, 2ನೇ ಫೇನ್ ಮಂಜುನಾಥನಗರ, ಗೌತಮಪು ಕಾಲೇಜು ಹತ್ತಿರ ರಾಜಾಜಿನಗರ, ಬೆಂಗಳೂರು ಉತ್ತರ-560010 92421-21461
9)	ಶ್ರೀ ಸಂಗಮೇಶ ಬಾದವಾಡಿ ಡಿ-005, ಸಾಕೇತ ಹಿಲ್ಸ್‌ಸೈಡ್ ಅಪಾರ್ಟ್ ಮೆಂಟ್, ಗುರುದತ್ತ ಬಡಾವಣೆ, ಹೊಸಕೆರೆಹಳ್ಳಿ, ಬೆಂಗಳೂರು 97311-63531	10)	ಶ್ರೀಮತಿ ಬಿ.ಸಿ. ಶೈಲಾ ನಾಗರಾಜ್ 2ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ ವಿಜಯನಗರ, ತುಮಕೂರು- 572 102 9448373220/ 9481555483
11)	ಡಾ. ಬೈರಮಂಗಲ ರಾಮೇಶ್ವರ ನಂ. 84, ‘ಚಿತ್ತಾರ’, ಮುಷ್ಟಿಗಿರಿನಗರ ಹೊಸಕೆರೆಹಳ್ಳಿ, ಬನಶಂಕರಿ 3ನೇ ಹಂತ ಬೆಂಗಳೂರು- 560085 93412-58142	12)	ಡಾ. ಸಿ. ನಾಗಣ್ಣ 3195, 21/ಸಿ, ಮುಖ್ಯರಸ್ತೆ ವಿಜಯನಗರ 2ನೇ ಹಂತ ಮೈಸೂರು- 570012 99807-81602 (0821- 2301602)

13)	ಡಾ. ಜಿ. ಪ್ರಶಾಂತ ನಾಯಕ ಪ್ರಾಧ್ಯಾಪಕರು, 'ಕನ್ನಡ ಭಾರತಿ' ಕುವೆಂಪು ವಿಶ್ವವಿದ್ಯಾನಿಲಯ ಜಾನಂಸಹಾಯಿ, ಶಂಕರಭಟ್ಟ-577451, ಶಿವಮೊಗ್ಗ 94483-07360	14)	ಶ್ರೀಮತಿ ಮುಮ್ಮಾಚಳ್ ಬೇಗಂ ಕೇರಾಫ್/ ಡಾ. ಸಚಾ ಕಾಂಚೂರ್ ಹಾಸ್ಪಿಟಲ್, ದೇರಲಕಟ್ಟಿ ಮಂಗಳೂರು- 575 018 94814 45189
15)	ಡಾ. ನೀಲಗಿರಿ ತಳಪಾರ ಕನ್ನಡ ಪ್ರಾಧ್ಯಾಪಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ತಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು- 570006 8971522330	16)	ಡಾ. ವಿಕ್ರಿ ವಿಸಾಜಿ ಪ್ರಾಧ್ಯಾಪಕರು, ಕನ್ನಡ ವಿಭಾಗ ಕನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಆಳಂದ ರೋಡ್, ಕಡಗಂಚಿ ಕಲಬುರಗಿ- 585 367 99450 21126
17)	ಡಾ. ಕೆ.ವಿ. ರಾಜೇಶ್ವರಿ ನಂ.9 ಪ್ಲೆ, 59ನೇ ಅಡ್ಡರಸ್ಟೆ, ರಾಜಾಜಿನಗರ 3ನೇ ಬ್ಲಾಕ್ ಬೆಂಗಳೂರು- 560010 95356-41095/ 23102483	18)	ಡಾ. ಎಚ್. ದಂಡಪ್ಪ ಹೆಚ್.-1, ಗೋಕುಲ, 6ನೇ ಕ್ರಾನ್ 6ನೇ ಬ್ಲಾಕ್, 2ನೇ ಹಂತ, ನಾಗರಬಾವಿ ಬೆಂಗಳೂರು-560072 (9481485109)
19)	ಶ್ರೀ ಅಶೋಕ್ ಎನ್. ಚಲವಾದಿ ಜಂಟಿ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು- 560002 9448436877/ 22111206	20)	ಶ್ರೀಮತಿ ಬನಶಂಕರಿ ಅಂಗಡಿ ಅರ್ಥಸದಸ್ಯರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಭವನ, ಜಿ.ಸಿ.ರಸ್ಟೆ, ಬೆಂಗಳೂರು - 560002 7899664101
21)	ಸಿದ್ದಾಮು ಸಿಂಧಿ ರಿಜಿಸ್ಟ್ರೇಶನ್ (ಪ್ರ) ಕನಾಟಕ ಸಾಹಿತ್ಯ ಅಕಾಡೆಮಿ ಕನ್ನಡ ಭವನ, ಜಿ.ಸಿ. ರಸ್ಟೆ, ಬೆಂಗಳೂರು- 560002 22211730/22106460 9341732990		

**(ix) ಅಕಾಡೆಮಿಯ ಅಧಿಕಾರಿಗಳ ಮತ್ತು ನೌಕರರ ನಿರ್ದೇಶಿಕೆ.**

ಅಧ್ಯಕ್ಷರು	
ರಿಜಿಸ್ಟ್ರೇಶನ್	
ಬೆರಳಿಕ್ಯೂನಾರರು	
ವಿಷಯ ನಿರ್ವಾಹಕರು	
ಪ್ರಕಟಣಾ ಸಹಾಯಕರು	
ಲೆಕ್ಕಪತ್ರ ಸಹಾಯಕರು	080-22211730
ಕಂಪನ್ಯಾಟರ್ ಆಪ್ರೇಟರ್	080-22106460
ಮುಸ್ತಕ ಮಾರಾಟ ಸಹಾಯಕರು	
ದಲಾಯಿತ	

(x) ಅಕಾಡೆಮಿಯ ವಿನಿಯಮಗಳಲ್ಲಿ ಉಪಭಂಧಿಸಿರುವಂತೆ ಪರಿಹಾರದ ವ್ಯವಸ್ಥೆಯೂ ಸೇರಿದಂತೆ ಅದರ ಪ್ರತಿಯೊಬ್ಬು ಅಧಿಕಾರಿ ಮತ್ತು ನೋಕರರು ಪಡೆಯುವ ತೀರ್ಗಳ ವೇತನ.

ರಿಜಿಸ್ಟ್ರೇಶನ್ (ಹೆಚ್ಚುವರಿ ಪ್ರಭಾರ)	ರೂ.37,686-00 ಮೂಲ ವೇತನ (ಸರ್ಕಾರಿ ಅಧಿಕಾರಿ)
ಬೆರಳೆಚ್ಚುಗಾರರು	ರೂ. 24,937-00 ಸಂಚಿತ ವೇತನ
ಮಸ್ತಕ ಮಾರಾಟ ಸಹಾಯಕರು	ರೂ. 20,968-00 ಸಂಚಿತ ವೇತನ
ದಲಾಯಿತೆ	ರೂ. 20,468-00 ಸಂಚಿತ ವೇತನ
ವಿಷಯ ನಿರ್ವಾಹಕರು	ರೂ.15,745-00
ಲೆಕ್ಕಪತ್ರ ಸಹಾಯಕರು	ರೂ.15,000-00
ಪ್ರಕಟಣಾ ಸಹಾಯಕರು	ರೂ.15,629-00
ಕಂಪನ್ಯಾಟರ್ ಆಪ್ಲೋಡರ್	ರೂ.12,200-00

(xi) ಎಲ್ಲಾ ಯೋಜನೆಗಳ ವಿವರಗಳನ್ನು ಸೂಚಿಸುವ, ಪ್ರಸ್ತಾವಿತ ವೆಚ್ಚಗಳನ್ನು ಮತ್ತು ಮಾಡಲಾದ ಬಟ್ಟವಾಡೆಗಳ ವರದಿಯನ್ನು ಸೂಚಿಸಿ; ಅದರ ಪ್ರತಿಯೊಂದು ಏಜೆನ್ಸಿಗೂ ಹಂಚಿಕೆ ಮಾಡಲಾದ ಆಯವ್ಯಯ:

ಕನಾರ್ಟಿಕ ಸಾಹಿತ್ಯ ಅಕಾಡೆಮಿಗೆ ಯೋಜನೆ ಅನುದಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಖಾಂತರ ಪ್ರತಿ ವರ್ಷ ನೀಡಲಾಗುತ್ತದೆ.

ಅಕಾಡೆಮಿಯ ಕ್ರಿಯಾಯೋಜನೆಯಂತೆ ಯೋಜನೆಗಳು/ ಕಾರ್ಯಕ್ರಮಗಳನ್ನು/ ಸಾಧಿಲಾರ್ಯರು ಮತ್ತು ಸಂಚಿತ ಹಾಗು ಹೊರಗುತ್ತಿರುವ ಸಿಬ್ಬಂದಿ ವೇತನ ವೆಚ್ಚಕ್ಕಾಗಿ ಯೋಜನೆಯ ಅನುದಾನವನ್ನು ಬಳಸಲಾಗುತ್ತದೆ.

(xii) ಹಂಚಿಕೆ ಮಾಡಲಾದ ಮೊಬಿಲಿಸ್‌ಎಂಡ್, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು.

ಸಹಾಯಧನ ಕಾರ್ಯಕ್ರಮಗಳ ಒಗ್ಗೆ ಸಾಧಾರಿ ಸಮಿತಿ ಅಥವಾ ಸಂಬಂಧಪಟ್ಟ ಸಮಿತಿಯ ಸಭೆಯಲ್ಲಿ ಪರಿಶೀಲಿಸಿ ಚರ್ಚಿಸಿ ಕೈಗೊಂಡ ತೀರ್ಮಾನದನ್ವಯ ಸಾಹಿತ್ಯಕ ಚಟುವಟಿಕೆಗಳನ್ನು ನಡೆಸುವ ಸಂಘ ಸಂಸ್ಥೆಗಳಿಗೆ ಧನಸಹಾಯವನ್ನು ನೀಡಲಾಗುವುದು.

(xiii) ಅಕಾಡೆಮಿಯ ನೀಡಿರುವ ರಿಯಾಲಿಟಿಗಳನ್ನು, ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರ.

ಅಕಾಡೆಮಿಯಿಂದ ಪ್ರಕಟಿಸಲಾದ ಮಸ್ತಕಗಳಿಗೆ ನಿಯಮನುಸಾರ ರಿಯಾಲಿಟಿ ನೀಡಲಾಗುವುದು. ಯಾವುದೇ ರೀತಿಯ ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ನೀಡಿರುವುದಿಲ್ಲ.

(xiv) ಅಕಾಡೆಮಿಯ ಬಳಿ ಲಭ್ಯವಿರುವ ಅಥವಾ ಅಕಾಡೆಮಿಯ ಹೊಂದಿರುವ ವಿದ್ಯುನ್‌ಎಂಬ ರೂಪಕ್ಕೆ ಪರಿವರ್ತಿಸಿರುವ, ಮಾಹಿತಿಗೆ ಸಂಬಂಧಿಸಿದ ವಿವರ.

ಕನಾರ್ಟ್‌ಕ ಸಾಹಿತ್ಯ ಅಕಾಡೆಮಿಯ ಹಿನ್ನೆಲೆ, ದ್ಯೇಯೋದ್ದೇಶಗಳು, ಅಕಾಡೆಮಿಯ ಅಧ್ಯಕ್ಷರು ಮತ್ತು ಸದಸ್ಯರು, ಅಕಾಡೆಮಿಯ ಕಾರ್ಯಚಟುವಟಿಕೆ, ಸಾಹಿತ್ಯಗಳ ವಿಜಾಸ, ಅಕಾಡೆಮಿಯ ಪ್ರಕಟಣೆಗಳು ಬಗ್ಗೆ, ಸ್ವಂತ ಕವಿತೆಯ ಓದು, 120ಜನ ಕವಿಗಳ ಕಾವ್ಯವಾಚನದ ಅಳವಡಿಕೆ, ಸಾಲುದೀಪಗಳು, ಕೃತಿ ಮುಂತಾದ ಮಾಹಿತಿಗಳನ್ನು ಅಕಾಡೆಮಿಯ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದೆ.

(xv) ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕರ್ತವ್ಯ ವೇಳಾ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರ.

ಅಕಾಡೆಮಿಯಲ್ಲಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿಲ್ಲ.

(xvi) ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರೆ ವಿವರ.

ಸಿದ್ದಾಮ್ ಸಿಂಧೆ ರಿಜಿಸ್ಟ್ರಾರ್ (ಪ್ರ) ಕನಾರ್ಟ್‌ಕ ಸಾಹಿತ್ಯ ಅಕಾಡೆಮಿ ಕನ್ನಡ ಭವನ, ಜೆ.ಸಿ.ರನ್ಸೆ, ಬೆಂಗಳೂರು	ಸಾರ್ವಜನಿಕ ಮಾಹಿತಿ ಅಧಿಕಾರಿ ದೂ: 080-22106460 080-22211730
ಎನ್.ಆರ್. ವಿಶುಕಮಾರ್ಕ ನಿದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಭವನ, ಜೆ.ಸಿ.ರನ್ಸೆ, ಬೆಂಗಳೂರು-2	ಸಾರ್ವಜನಿಕ ಅಪೀಲು ಪ್ರಾಧಿಕಾರಿ ದೂ: 080-22213530 080-22221271

(xvii) ನಿಯಮಿಸಬಹುದಾದಂತಹ ಇತರ ಮಾಹಿತಿಯನ್ನು ಪ್ರಕಟಿಸಿತ್ತಕ್ಕಿಂದ್ದ ಮತ್ತು ಆ ತರುವಾಯ ಪ್ರತಿಷ್ಠಾ ಈ ಪ್ರಕಟಣೆಗಳನ್ನು ಅಂದಿನವರೆಗೆ.

� ಮಾಹಿತಿಯನ್ನು ದಿನಾಂಕ:07.02.2018ರವರೆಗೆ ಇಂದಿಕರಿಸಲಾಗಿದ್ದು (ಅರ್ಥಾತ್ ಡಿಎಂ), ಜಾಲತಾಣದಲ್ಲಿ ಅಳವಡಿಸಲಾಗಿದೆ.

ರಿಜಿಸ್ಟ್ರಾರ್  
ಕನಾರ್ಟ್‌ಕ ಸಾಹಿತ್ಯ ಅಕಾಡೆಮಿ